



M.M. RUBBER COMPANY LIMITED

REGD. OFFICE

EMPIRE INFANTRY, III FLOOR, 29, INFANTRY ROAD, BANGALORE-560 001. INDIA
PH : 91-80-22866268, 22867065 FAX : 91-80-22861542 URL : www.mmfoam.in
CIN : L25190KA1964PLC052092

21st October, 2019

Bombay Stock Exchange Ltd.,
Department of Company Affairs
Floor No.25, Phiroze Jeejeebhoy Towers,
Dalal Street, MUMBAI-400 001,
Telephone: 22721234

Dear Sir/ Madam

Sub: Submission of Newspaper Advertisement — Intimation of Board Meeting.

Pursuant to the provisions of Regulation 30 of SEBI (Listing Obligations and Disclosure Requirements) Regulations, 2015, we submit herewith newspaper advertisement published in Financial Express and Kannada Sanjevani, both dated 18th October, 2019 about intimation of Board Meeting scheduled to be held on Friday, 25th October, 2019 to consider, approve and take on record the Un-Audited Financial of the Company for the Half year ended 30th September, 2019 and matters stated in the notice.

Kindly take the above information on record.

Thanking you,

Yours faithfully,
For **M M RUBBER CO. LTD.,**

Sharvari Kulkarni
Company Secretary(A55902)

Marketing Office : 'Janapriya Crest', 3rd Floor, Pantheon Road, Egmore, Chennai-600 008.
Phone : +91 44 28191931 / 28191932 Fax : +91 44 28191924

•••• NATURAL LATEX FOAM RUBBER ••••
MATTRESSES • PILLOWS • CUSHIONS

Place: Gurgaon
Date: 17.10.2019

Director
DIN: 07944388

Date: 17.10.2019
Place: Bangalore

SUNIL AGRO FOODS LIMITED

CIN:L01111KA1988PLC008861
Regd Office: PLOT NO.39-A2, HOSAKOTE INDUSTRIAL AREA, CHOKKHALI,
HOSAKOTE - 562114. Ph: 080-27971371 / 27971463 Fax: 080-27971538.
e-mail: info@sunilagro.in, Website: www.sunilagro.in

NOTICE

(For Transfer of equity shares of the Company to Investors Education and Protection Fund (IEPF suspense account))

This Notice is published pursuant to the provisions of Investor Education and Protection Fund Authority (Accounting, Audit, Transfer and Refund) Second Amendment Rules, 2019 ("the Rules") notified by the Ministry of Corporate Affairs effective August 20, 2019.

The Rules, inter alia, contain provisions for transfer of all shares in respect of which dividend has not been paid or claimed by the shareholders for seven consecutive years or more in the name of IEPF suspense account.

Complying with the requirements set out in the rules, the Company has communicated to the concerned shareholders individually whose shares are liable to be transferred to the IEPF suspense account under the said rules for taking appropriate actions.

The Company has uploaded full details of such shareholders and shares due for transfer to the IEPF suspense account on its website www.sunilagro.in/investors-relations. Shareholders are requested to refer to the website of the Company to verify the details of the shares liable to be transferred to the IEPF suspense account.

Shareholders may note that the shares transferred to the IEPF Authority/suspense account including all benefits accruing on such shares, if any, can be claimed back from the IEPF Authority after following the procedure prescribed in the rules.

Concerned shareholders holding shares in physical form and whose shares are liable to be transferred to the IEPF suspense account, may note that the Company would be issuing duplicate share certificate in lieu of the original held by them for the purpose of transfer of shares to the IEPF suspense account as per the rules and upon such issue, the original share certificate which are registered in their name shall stand automatically cancelled and be deemed non-negotiable. The Shareholders may further note that the details uploaded by the Company on its website should be regarded and shall be deemed adequate notice in respect of issue of duplicate share certificate by the Company for the purpose of transfer of shares to the IEPF suspense account pursuant to the rules.

In case the Company does not receive any communication from the Shareholders by December 31, 2019, the Company shall with a view to adhering with the requirements of the rules, transfer the shares to IEPF suspense account by the due date as per the procedure set out in the rules. No claim shall lie against the Company in respect of unclaimed dividend amount and shares transferred to IEPF pursuant to the said rules.

For any queries on the matter above, the shareholders are requested to contact the Company's Registrar and Share Transfer Agent, Integrated Registry Management Services Private Limited, Mr. Harish K, Manager, No. 30, Ramana Residency, 4th Cross, Sampige Road, Malleswaram, Bangalore - 560003, Tel: +91-80-23460815-818, email ID: irg@integratedindia.in.

Place: Bengaluru
Date: 14-10-2019

For Sunil Agro Foods Limited.
Prasad Kumar S
Chief Executive Officer & Director

"IMPORTANT"

Whilst care is taken prior to acceptance of advertising copy, it is not possible to verify its contents. The Indian Express Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever. Registered letters are not accepted in response to box number advertisement."

M M RUBBER COMPANY LIMITED

Regd. Office: "Empire Infantry", 3rd Floor, No.29, Infantry Road,
Bangalore-560001 | Ph: 080 2286 6268
website: www.mmfoam.in | E-mail: mmfoam27@gmail.com
CIN:L25190KA1964PLC052092

NOTICE

Pursuant to 29 read with Regulation 47(1)(a) of the Securities and Exchange Board of India (Listing Obligations & Disclosure Requirements) Regulations, 2015, Notice is hereby given that a Meeting of Board of Directors of the Company is scheduled to be held on Friday, October 25th, 2019 at 10.30 AM at the Registered office Empire Infantry, 3rd Floor No. 29, Infantry Road, Bengaluru, Karnataka 560001, to inter-alia consider, approve and take on record the Un-Audited Financial results of the Company, to approve allotment of Equity shares on preferential basis and any other business with the permission of Chair.

Place: Bangalore
Date: 17/10/2019

For M M Rubber Company Limited
Sd/- Roy Mammen
Managing Director,
DIN: 00077409

Andhra Bank

(A Government of India Undertaking)
Branch : Cooke Town, No.9, 1st Cross, 'D' Costa Layout, Cooke Town,
Bangalore-560084, Tel No. 080-22959853

GOLD AUCTION NOTICE

This is to bring to the notice of the general public and the borrowers in particular that the below mentioned customers who had availed gold loans from "Andhra Bank, Cooke Town Branch" defaulter loan repayments and the secured creditors is forced to invoke the pledge and auction the pledged gold ornaments. The detail of the same is given below.

Sl. No.	Borrower's Name	A/c No	Net Wt	Address of the Borrower
1	Mrs. G.Gayathri	009130100054451	38.70 grams	D/o Gopal Krishnan, #34/1, 2nd Cross, 3rd Main Road, Kammanahalli, St Thomas Town, Bangalore-560084.
2	Mrs. Jacqueline Anitha Padua	009130100054725	7.40 grams	No.7/1-1 'D' Costa Square 3rd Cross, St Mary's Town Bangalore-560084.

The auction will be held at our Branch premises on 28.10.2019. Bidders have to deposit EMD of 25% of the Value. 1% VAT will be added to successful bid amount. Interested parties can participate. Bank reserves its right to cancel / adjourn the auction without giving any reason at any time.

Date: 14.10.2019
Place: Bangalore

Sd/- Authorised Officer
Andhra Bank

ANDHRA BANK

(A Govt. of India Undertaking)
Yelahanka New Town : No. 1991/B, HIG 3rd Phase, Yelahanka New Town,
Major Sandeep Unnikrishnan Road, Bangalore-560064, Tel No. : 080-28461144

AUCTION SALE OF VEHICLES "AS IS WHERE IS BASIS"

Sl. No.	Name of the Borrower	Make/Model Reg. No.	Reserve Price	EMD (refundable)
1	Mr.Narayana.R S/o Rajanna, Girmagar, Mysore Road, Bangalore	KA-05-AG-3098 Maruthi Ritiz/2016 Chassis No. MA3FDEBIS00558057	1.30 Lakhs	13,000/-

The Branch Proposes to Auction the Vehicle Hypothecated to Bank. Last Date of Submission of EMD along with KYC documents like Pan Card, Aadhar Card, Driving Licence: 28.10.2019 (EMD) (upto 3.00 PM). Date and Time of Action : 30.10.2019 after 11.00AM place of Auction - Andhra Bank, Yelahanka New Town Branch. EMD to be remitted through Banker's Cheque / Draft favouring Andhra Bank, Yelahanka New Town Branch.

If you want any further Vehicle details and also inspect the vehicle Please Contact : 6362570702. The interested bidders may contact branch during working hours (10AM to 4 PM) for any further details. The bank does not take any liability for the vehicles as the status of the vehicles, "As is where is Basis" The Bank reserve the right to postpone / cancel the auction / Sale without assigning any reason thereof. The Successful bidder should pay the balance amount within 3 working days of the branch or otherwise EMD will not be refunded under any circumstances.

Date : 15.10.2019
Place : Bengaluru

Sd/- Authorised Officer,
Andhra Bank

Particulars

Total income from operations
Net Profit from ordinary activities
Net Profit for the period after tax
Equity Share Capital
Reserves (excluding Revaluation Reserve)
in the Balance Sheet of previous year
Earnings Per Share (before tax)
Basic :
Diluted :
Earnings Per Share (after tax)
Basic :
Diluted :
Quarterly / half yearly numbers are available
Note: The above is an extract of the Regulation 33 of the SEBI (Listing Obligations and Disclosures Requirements) Regulations, 2015. Yearly financial results are available and also on Bank's website: <http://www.southindianbank.com>

Place: Kochi
Date: October 17, 2019

The South Indian Bank Ltd., Regd. Office: C. S. T. Road, Kalina, Mumbai - 400 002.
Toll Free (India): 1800-102-9408, 1800-102-9409.
South Indian Bank is a member of the Reserve Bank of India.

L&T Mutual Fund
6th Floor, Brindavan,
C. S. T. Road, Kalina,
Santacruz (East), Mumbai

NOTICE (N)

Notice is hereby given for the declaration of dividend for the year 2018-19 on the mentioned schemes.

L&T Balanced Advantage Fund
L&T Balanced Advantage Fund
L&T Large and Mid-Cap Fund
L&T Large and Mid-Cap Fund
L&T Emerging Business Fund
L&T Emerging Business Fund

Pursuant to payment of the dividend of the year 2018-19, the dividend will be paid to the investors on the date mentioned below to the extent of the balance available in the investor's account as on the date of the dividend declaration.

The dividend will be paid to the investors on the date mentioned below to the extent of the balance available in the investor's account as on the date of the dividend declaration. Under the dividend declaration, the dividend will be paid to the investors on the date mentioned below to the extent of the balance available in the investor's account as on the date of the dividend declaration. Please note that the dividend will be paid to the investors on the date mentioned below to the extent of the balance available in the investor's account as on the date of the dividend declaration.

Date : October 17, 2019
Place: Mumbai

Mutual Fund